February 07, 2020

To

BSE Limited

Department of Corporate Services Listing Department P J Towers,

Dalal Street,

Mumbai - 400001

Scrip Code: 542367

National Stock Exchange of India Limited

Listing Department,

Exchange Plaza, Plot no. C/1, G Block, Bandra-Kurla Complex,

Bandra (E), Mumbai - 400051 Scrip Symbol: XELPMOC

Dear Sir/Madam,

Sub: Intimation under Regulation 47(3) of SEBI (Listing Obligations and Disclosure Requirements) Regulations, 2015

In accordance with Regulation 47(3) of the Securities and Exchange Board of India (Listing Obligations and Disclosure Requirements) Regulations, 2015 ("SEBI LODR"), please find enclosed herewith copy of advertisements giving information of the financial results as specified in Regulation 33 of SEBI LODR.

The above mentioned advertisement is published in Financial Express (English Newspaper) & Hosadigantha (Kannada Newspaper) on February 07, 2020.

The same has also been uploaded on the Company's website which may be viewed at https://www.xelpmoc.in/investorrelations

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar

Company Secretary

19

WWW.FINANCIALEXPRESS.COM

NOTICE

Notice is hereby given pursuant to Regulation 29(1)(a) and other applicable regulations of the SEBI (Listing Obligations and Disclosure Requirements) Regulations, 2015, that a meeting of the Board of Directors of Himalaya Granites Limited will be held on Thursday, February 13, 2020, inter alia, to consider and approve the Unaudited Financial Results of the Company for the quarter and nine months ended December 31, 2019.

For further details, please visit the website of the Company 'www.hgl.co.in' and website of BSE Limited 'www.bseindia.com'. For Himalaya Granites Limited

Place: New Delhi Date: February 6, 2020

Hariom Pandey Company Secretary

Kohinoor Foods Ltd. Regd./Corporate Office: Pinnacle Business Tower, 10th Floor, Shooting Range Road, Suraj Kund, Faridabad, Haryana-121001, Ph. No. 0129-4242222, Fax No. 0129-4242233 E-Mail: info@kohinoorfoods.in, Visit us at: www.kohinoorfoods.in CIN - L52110HR1989PLC070351

NOTICE Notice pursuant to Regulation 29 of the SEBI (Listing Obligations and Disclosures Requirement) Regulations, 2015 (LODR), is hereby given that a Meeting of Board of Directors of the Company will be held on Thursday, the 13th day of February, 2020 at the Registered Office of the Company situated at Pinnacle Business Tower, 10" Floor, Shooting Range Road, Surajkund, Faridabad, Haryana - 121001 to inter-alia, consider

and approve the following business: . The Un-audited Financial Results of the Company for the Quarter/Nine month period

ending on 31° December, 2019; To consider appointment of Additional Director of the Company and;

Any other matter as may be considered appropriate by the Board. By Order of the Board of Directors

Place: Faridabad Date: 5th February, 2020

Deepak Kaushal Company Secretary & Manager (Legal)

For Kohinoor Foods Ltd.



ARYAMAN FINANCIAL SERVICES LIMITED CIN: L74899DL1994PLC059009

Regd Office: 102, Ganga Chambers, 6A/1, W.E.A., Karol Bagh, New Delhi - 110 005 Corporate Office: 60, Khatau Building, Gr. Floor, Alkesh Dinesh Modi Marg, Opp. P. J. Tower (BSE Bldg.), Fort, Mumbai - 400 001.

> Tel.: 022 - 6216 6999; Fax: 022 - 22630434 Website: www.afsl.co.in; Email: info@afsl.co.in

NOTICE

Notice is hereby given pursuant to Regulation 47 read with Regulation 33 of SEBI (LODR) Regulations, 2015 a meeting of Board of Directors of the Company is scheduled to be held on Friday, February 14th, 2020 at 03.00 P.M. at Corporate Office of the Company at 60, Khatau Building, Ground Floor, Alkesh Dinesh Modi Marg, Opp. P. J. Towers (BSE Bldg.), Fort, Mumbai - 400 001, inter-alia to discuss and approve Unaudited Financia Results (Standalone and Consolidated) for the quarter ended December 31, 2019. Further, in terms of the Code of Conduct of Company adopted under SEBI (Prohibition of Insider Trading) Regulations, 2015 the trading window for dealing in the securities of the Company is already closed and shall open 48 hours after conclusion of the Board Meeting.

The said Notice is available on the website of BSE Limited and on Company's website (http://www.afsl.co.in/investor-relation.html).

For and on behalf of Aryaman Financial Services Limited

(Company Secretary & Compliance Officer)

Place: Mumbai Date: 07.02.2020

Eris **ERIS LIFESCIENCES LIMITED**

Regd. Office: 8" Floor, Commerce House - IV, Prahladnagar, 100 Ft. Road, Ahmedabad GJ 380015 Email: complianceofficer@erislifesciences.com; Website: www.eris.co.in Tel: +91 79 3045 1000 Fax: +91 79 3017 9404

CIN: L24232GJ2007PLC049867

NOTICE

Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, NOTICE IS HEREBY given that a Meeting of the Board of Directors of Eris Lifesciences Limited ("the Company") is scheduled to be held on Friday, 14" February, 2020 to, inter alia, consider and approve the standalone and consolidated unaudited financial results of the Company for the guarter and nine months ended 31" December, 2019.

The said Notice and further details, if any may be accessed on the Company's website at www.eris.co.in and may also be accessed on website of the stock exchanges where the shares of the Company are listed, i.e. BSE Limited (www.bseindia.com) and National Stock Exchange of India Limited (www.nseindia.com).

For Eris Lifesciences Limited

Milind Talegaonkar Company Secretary & Compliance Officer Mem. No. A26493



GB GLOBAL LIMITED

(formerly known as Mandhana Industries Limited)

CIN: L17120MH1984PLC033553 Registered Office: Plot No.C-3, M.I.D.C., Tarapur Industrial Area, Boisar, Dist. Palghar - 401 506 Corporate Office: Marathon Futurex, Unit No. A - 2402, Mafatlal Mills Compound, N.M.Joshi Marg. Lower Parel, Mumbai - 400 013 Telephone No.: +91-22-4353 9191 Email: cs@gbglobal.in • website: www.gbgolbal.com

NOTICE

NOTICE is hereby given pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015 that the Unaudited Financial Results of the Company for the quarter and nine months ended 31st December, 2019 will be considered and taken on record on Thursday, 13th February, 2020 by the Resolution Professional, Ms. Charu Desai (I.P. Registration no. IBBI/IPA-001/IP-P00434/2017-18/10757), appointed by the National Company Law Tribunal under The Insolvency and Bankruptcy Code, 2016 vide Order No.MA 2326/2019, MA 2124/2019 In C.P. (IB)-1399(MB)/2017 dated 5th December, 2019; which restored Corporate Insolvency Resolution Process (CIRP) at the company.

The said notice may be accessed on the Company's website at www.gbglobal.in and on stock exchanges' website at www.bseindia.com and www.nseindia.com.

Place: Mumbai

Date: 06th February, 2020

Place: Ahmedabad

For GB GLOBAL LIMITED Date: 6th February, 2020 (Formerly known as Mandhana Industries Limited

> Charu Desai Resolution Professional of GB Global Limited (Formerly Known as Mandhana Industries Limited) vide NCLT Orders dated 29th

September 2017 and 5th December 2019 IBBI Registration No.: IBBI/IPA-001/IP-P00434/2017-2018/10757



XELPMOC DESIGN AND TECH LIMITED

CIN: L72200KA2015PLC082873

Registered Office: #17, 4" Floor, Agies Building, 1" 'A' Cross, 5" Block, Koramangala, Bengaluru – 560 034, Karnataka, India. Tel. No: 080 4370 8360; E-mail: vaishali.kondbhar@xelpmoc.in; Website: www.xelpmoc.in

					(Rup	ees in 1000's except	per share data	
Sr.	Particulars		Standalone		Consolidated			
No.		Quarter ended December 31, 2019	Nine months ended December 31, 2019	Quarter ended December 31, 2018	Quarter ended December 31, 2019	Nine months ended December 31, 2019 (Unaudited)	December 31, 2018	
		(Unaudited)	(Unaudited)	(Unaudited)	(Unaudited)		(Unaudited)	
1	Income from operations	21,316.48	48,520.07	8,926.25	21,316.48	48,520.07	8,926.25	
2	Net profit for the period (before tax, Exceptional and/or Extraordinary items)	(2,577.72)	(27,247.54)	(13,976.82)	(2,650.92)	(27,568.29)	(14,041.34)	
3	Net profit for the period before tax (after Exceptional and/or Extraordinary items)	(2,577.72)	(27,247.54)	(13,976.82)	(2,650.92)	(27,568.29)	(14,041.34)	
4	Net profit for the period after tax (after Exceptional and/or Extraordinary items)	(1,503.56)	(26,069.80)	(13,604.71)	(1,576.76)	(26,390.55)	(13,669.23)	
5	Total Comprehensive Income for the period [Comprising Profit for the period (after tax) and Other Comprehensive Income (after tax)]	(1,585.12)	(19,223.77)	(13,338.61)	(1,658.32)	(19,544.52)	(13,403.13)	
6	Equity share capital	1,37,052.98	1,37,052.98	1,02,038.56	1,37,052.98	1,37,052.98	1,02,038.56	
7	Reserves excluding revaluation reserves as per the balance sheet of the previous year							
8	Earnings per share of (Rs. 10 each) (Not annualised) a) Basic (Rs.) b) Diluted (Rs.)	(0.11) (0.11)	(1.90) (1.90)	(1.34) (1.34)	(0.12) (0.12)	(1.93) (1.93)	(1.34) (1.34)	

STATEMENT OF FINANCIAL RESULTS FOR THE QUARTER AND NINE MONTHS ENDED DECEMBER 31, 2019

Chaitali Pansari


Notes:

1. The above is an extract of the detailed format of unaudited quarterly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Quarterly Financial Results are available on the websites of the Stock Exchange(s) www.bseindia.com and www.nseindia.com and on the website of the Company www.xelpmoc.in under Investor Relations Section

2. The statement of unaudited financial results for the guarter and nine months ended December 31, 2019 have been reviewed by the Audit Committee and approved by the Board of Directors at their respective meetings held on February 05, 2020 in terms of Regulation 33 of the SEBI (Listing Obligations and Disclosure Requirements) Regulations, 2015.

> For and on behalf of the Board of Directors of Xelpmoc Design and Tech Limited

Sandipan Chattopadhyay Managing Director and Chief Executive Officer DIN: 00794717



Place: Mumbai

THE WATERBASE LTD

Regd Office: Ananthapuram Village T P Gudur Mandal, Nellore. Andhra Pradesh PIN -524 344. Ph: +91-9100018037 E-mail: info@waterbaseindia.com

Website: www.waterbaseindia.com CIN: L05005AP1987PLC018436 STATEMENT OF UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2019

							Rs. In Lakhs
01.11	5		Quarter ende	d	Nine Mon	ths Ended	Year Ended
SI No.	Particulars	December 31	September 30,	December 31,	December 31,	December 31,	March 31,
		2019	2019	2018	2019	2018	2019
			(Unaudited)		(Unat	idited)	(Audited)
1 7	Revenue from Operations	6,219.87	9,333.45	6,425.63	27,503.13	31,432.72	36,548.24
П	Other Income	24.56	115.40	44.21	197.21	479.95	617.73
III	Total Income (I+II)	6,244.43	9,448.85	6,469.84	27,700.34	31,912.67	37,165.97
IV	Expenses:						
	Cost of materials consumed	3,772.10	6,940.62	3,763.87	16,870.57	19,342.38	24,957.64
	Purchases of stock-in-trade	66.12	53.90	81.79	149.20	870.75	933.28
	Changes in inventories of finished goods, work-in-progress,stock-in-trade &	714.34	(462.16)	458.68	2,479.95	1,372.92	(1,158.34)
	Biological assets						
	Employee benefits expense	547.09	543.84	526.50	1,559.39	1,550.28	2,109.88
	Finance Costs	57.63	78.77	58.32	220.29	261.79	328.21
	Depreciation and amortization expenses	174.59	181.74	161.65	548.13	518.77	692.79
	Other expenses	811.48	1,142.03	969.77	3,045.28	3,481.75	4,569.68
	Total Expenses	6,143.35	8,478.74	6,020.58	24,872.81	27,398.64	32,433.14
V	Profit before tax (III-IV)	101.08	970.11	449.26	2,827.53	4,514.03	4,732.83
VI	Tax expense:						
	(a) Current tax	53.61	95.69	191.05	761.37	1,636.56	1,861.75
	(b) Deferred Tax	(25.73)	(17.19)	(36.38)	(37.43)	(62.11)	(213.66)
	Total tax expense	27.88	78.50	154.67	723.94	1,574.45	1,648.09
	Profit for the period (V-VI)	73.20	891.61	294.59	2,103.59	2,939.58	3,084.74
VII	Other comprehensive income		1				
VIII	(a) Items that will not be reclassified to profit or loss	2.68	2.68	6.47	8.05	19.41	10.73
	(b) Income tax relating to items that will not be reclassified to profit or loss	(0.67)	(0.41)	(2.26)	(2.02)	(6.78)	(3.75)
	Total comprehensive income for the period (VII+VIII)	75.21	893.88	298.80	2,109.62	2,952.21	3,091.72
IX	Paid-up equity share capital (Face Value of Rs.10 per share)	4,142.68	4,142.68	4,142.68	4,142.68	4,142.68	4,142.68
X	Other equity	- 12		E 20 9	- 12		13,162.35
XI	Earnings per equity share (of Rs.10 each) not annualised (in Rs.):			2		ik .	()
XII	(a) Basic	0.18	2.15	0.71	5.08	7.10	7.45
	(b) Diluted	0.18	2.15	0.71	5.08	7.10	7.45

Notes

Place : Kolkatta

Date: February 05, 2020

a) There is only one reportable segment namely Manufacture & Sale of Shrimp Feed as envisaged in Ind AS-108 on 'Operating Segments' and information pertaining to segment is not applicable for the Company. This is consistent with the internal reporting to the chief operating decision makers.

b) In view of the seasonal nature of Aquaculture Industry, the financial results of the guarter are not indicative of full year performance. c) The above results were reviewed by Audit Committee and approved by the Board of Directors of the Company at its meeting held on February 05, 2020. d) Effective April 01, 2019, the Company has adopted Ind AS 116 - Leases and applied the revised standard to all lease contracts existing on April 01, 2019, using the modified retrospective method, with the cumulative adjustments to retained earnings, on the date of initial application. Accordingly, comparatives

for the year ended March 31, 2019 have not been restated. e) During the quarter ended September 30, 2019, the Company has exercised the option of availing the lower tax rate as per the tax regime announced under section 115BAA of the Income Tax Act, 1961. Accordingly, (a) the provision for current and deferred tax has been determined at the rate of 25.17% and (b) the deferred tax assets and deferred tax liabilities as on April 01, 2019 have been restated at the rate of 25.17%. As a result, the current tax expenses for the quarter and nine months ended December 31, 2019 is lower by Rs.10.28 Lakhs and 285.20 Lakhs respectively and deferred tax expense

for the guarter and nine months ended December 31, 2019 is (lower)/higher by Rs.(2.77) Lakhs and Rs.5.90 Lakshs respectively. f) This Statement is as per Regulation 33 of the SEBI (Listing Obligations and Disclosure Requirements) Regulations, 2015.

g) Figures of the previous quarters / periods have been regrouped / rearranged wherever considered necessary to enable comparability of the current year's position of financial results with that of the relative previous year's position.

By order of the Board **Varun Aditya Thapar** Director DIN: 02322660



CAPLIN POINT LABORATORIES LIMITED

Registered office: "Narbavi", #3, Lakshmanan street, T.Nagar, Chennai-600 017 CIN - L24231TN1990PLC019053.

Phone Nos.044-28156653 Website - www.caplinpoint.net, email ID- info@caplinpoint.net

EXTRACT OF STATEMENT OF UNAUDITED CONSOLIDATED FINANCIAL RESULTS FOR THE THREE MONTHS / NINE MONTHS ENDED 31st DECEMBER 2019 PREPARED IN COMPLIANCE WITH INDIAN ACCOUNTING STANDARDS

				Consoli	dated		(Rs in Lacs	
	o Particulars	Three Mor	nths Ended		Nine Months	s Ended	Year Ende	
.No		31.12.2019	30.09.2019	31.12.2018	31.12.2019	31.12.2018	31.03.2019	
s,reo	Particulars	(1)	(2)	(3)	(4)	(5)	(6)	
		(Unaudited)	(Unaudited)	(Unaudited)	(Unaudited)	(Unaudited)	Audited)	
1.	Total Revenue from Operations	22,821.13	22,720.34	15,902.83	64,796.78	46,135.12	64,869.0	
	Net Profit / (Loss) for the pe- riod (beforeTax, Exceptional and/or Extraordinary items)	6,961.85	7,052.35	5,980.93	20,459.50	16,618.39	22,687.6	
3,	Net Profit / (Loss) for the period before tax(after Exceptional and/ or Extraordinary items)	6,961.85	7,052.35	5,980.93	20,459.50	16,618.39	22,687.62	
	Net Profit / (Loss) for the period after tax (after Exceptional and/or Extraordinary items)	5,888.39	5,727.04	4,580.74	16,622.38	12,669.93	17,655.54	
	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	6,010.04	6,178.59	4,652.58	17,238.80	13,077.10	17,629.9	
6	Equity Share Capital	1,512.86	1,512.86	1,512.07	1,512.86	1,512.07	1,512.07	
7	Reserves (excluding Revalua- tion Reserve) as shown in the Audited Balance Sheet of the previous year	*	9.	18	(*)		58,186.03	
8	Earnings Per Share (of Rs. 2/- each) (forcontinuing and discontin- ued operations) (Not Annualised)		· ·		74			
	1. Basic:	7.74	7.58	6.06	21.96	16.77	23.35	
	2. Diluted:	7.68	7.51	6.03	21.79	16.68	23.23	

Place:: Chennai

Date: 5th February, 2020

1.Key numbers of Standalone Results are as under

Particulars	Th	ree Months Ende	d	Nine Mor	nthsEnded	(Rs.in Lacs)	
	31.12.2019	30.09.2019	31.12.2018	31.12.2019	31.12.2018	31.03.2019	
	(1)	(2)	(3)	(4)	(5)	(6)	
	(Unaudited)	(Unaudited)	(Unaudited)	(Unaudited)	(Unaudited)	Audited)	
Total Revenue from Operations	15,417.38	13,326.02	13,976.17	42,770.04	39,616.25	53,690.57	
Profit Before Tax	6,058.82	5,268.89	5,086.06	18,731.12	14,732.29	20,265.38	
Profit After Tax	4,759.43	3,979.32	3,685.87	14,749.30	10,784.18	14,816.65	

2. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Nine months ended Financial Results are available on the Bombay stock exchange website (URL www.bseindia.com/corporates), the national stock exchange (URL www.nseindia.com/corporates) and on the company's website (URL www.caplinpoint.net). 3. The Unaudited financial results have been reviewed by the Audit Committee of the Board and approved by the Board of Directors of the Company at their respective meetings held on February 5, 2020. For Caplin Point Laboratories Limited

Dr Sridhar Ganesan Managing Director

Quick Heal

Security Simplified QUICK HEAL TECHNOLOGIES LIMITED

Regd. Office: Marvel Edge, Office No. 7010 C & D, 7th Floor, Opposite Neco Garden Society, Viman Nagar, Pune - 411014 Phone: +91 20 66813232 CIN: L72200MH1995PLC091408 Email: cs@quickheal.co.in

STATEMENT OF CONSOLIDATED FINANCIAL RESULTS OF QUICK HEAL TECHNOLOGIES LIMITED FOR THE QUARTER AND NINE MONTHS ENDED DECEMBER 31, 2019

			Quarter ended	D)	Nine Months ended		Year ended	
Sr. No.	Particulars	December 31, 2019 (Unaudited)	September 30, 2019 (Unaudited)	December 31, 2018 (Unaudited)	December 31, 2019 (Unaudited)	December 31, 2018 (Unaudited)	March 31, 2019 (Audited)	
1	Income							
	Revenue from operations	657.07	985.77	667.05	2,218.84	2,289.25	3,149.26	
1	Other income	75.70	73.38	90.58	233.54	241.52	326.67	
	Total income	732.77	1,059.15	757.63	2,452.38	2,530.77	3,475.93	
2	Expenses		1/2				22//)	
200	Cost of raw materials consumed	2	1.68	14.63	7.85	19.14	30.56	
	Purchase of security software products	17.50	24.48	19.43	50.25	81.98	115.96	
	Changes in inventories of security software products	(1.03)	10.68	(4.25)	13.25	(9.82)	(19.40)	
	Employee benefits expense	246.96	255.10	245.80	768.38	748.92	988.51	
	Depreciation and amortisation expense	53.91	55.30	59.79	160.84	179.17	235.49	
	Other expenses	161.39	216.25	184.36	541.04	556.23	754.62	
	Total expenses	478.73	563.49	519.76	1,541.61	1,575.62	2,105.74	
3	Profit / (loss) before exceptional items and tax (1-2)	254.04	495.66	237.87	910.77	955.15	1,370.19	
4	Exceptional items	\$6	29-2	180	9			
5	Profit / (loss) before tax (3-4)	254.04	495.66	237.87	910.77	955.15	1,370.19	
6	Tax expense			75.40125	200000	20.6110.00	14.07.000000	
250	Current tax							
	Pertaining to profit for the current period	56.69	110.14	79.07	208.61	300.26	447.25	
	Adjustments of tax relating to earlier periods	-		1.50		14.71	45.99	
	Deferred tax	19.50	18,17	0.18	37.98	(0.59)	(41.29)	
	Total tax expense	76.19	128.31	79.25	246.59	314.38	451.95	
7	Profit / (loss) for the period (5-6)	177.85	367.35	158.62	664.18	640.77	918.24	
8	Other comprehensive income, net of tax Other comprehensive income not to be reclassified to profit or loss in subsequent periods:			2007040			-2009/31/	
	Re-measurement of defined benefit plans	3.92	0.60	(0.32)	8.48	(3.65)	(3.23)	
	Net (loss) or gain on FVTOCI assets	95	100	180		(29.52)	(29.52)	
	Income tax effect on above					10000000		
	Other comprehensive income to be reclassified to profit or loss in subsequent periods:							
	Exchange differences on translation of foreign operations	1.26	0.41	(1.79)	0.35	2.56	2.73	
	Total other comprehensive income	5.18	1.01	(2.11)	8.83	(30.61)	(30.02)	
9	Total comprehensive income (after tax) (7+8)	183.03	368.36	156.51	673.01	610.16	888.22	
10	Paid-up equity share capital (face value of INR 10 each)	642.03	642.03	705.53	642.03	705.53	705.63	
11	Other equity (as per balance sheet of previous accounting year)						7,191.79	
12	Earnings per share of INR 10 each: (not annualised for the quarter)							
	a) Basic	2.77	5.72	2.25	10.06	9.09	13.03	
	b) Diluted	2.77	5.72	2.25	10.05	9.08	13.02	

2.77 5.72 Unaudited standalone financial information

(INR in million, except p								
	Particulars		Quarter ended				Year ended	
Sr. No.		December 31, 2019 (Unaudited)	September 30, 2019 (Unaudited)	December 31, 2018 (Unaudited)	December 31, 2019 (Unaudited)	December 31, 2018 (Unaudited)	March 31, 2019 (Audited)	
1	Revenue from operations	651.35	976.89	659.05	2,199.73	2,275.49	3,129.03	
2	Profit before tax	255,57	503.71	239.81	922.07	916.16	1,290.70	
3	Profit after tax	179.63	375.66	160.93	676.15	602.38	839.64	

Notes to financial results:

- 1 The above financial results for the guarter and nine months ended December 31, 2019 have been subjected to limited review by the statutory auditors and reviewed by the Audit Committee and approved by the Board of Directors at the meeting held on February 05, 2020.
- 2 "During the previous year ended March 31, 2019, Company had received notice of demand dated March 13, 2019, in relation to service tax under the provisions of Finance Act, 1994 for INR 387.43 million (excluding interest and penalties) covering the period from April 1, 2016 to June 30, 2017 on supply of anti-virus software in Compact Disk. Company replied the notice of demand to Commissioner of Goods and Service Tax, Pune During the earlier years, Company received similar notice of demands in relation to service tax under the provisions of Finance Act, 1994 for INR 1,223.07 million (excluding penalty of INR 626.97 million and predeposit, if any) covering the period from March 1, 2011 to March 31, 2016 on supply of anti-virus software in Compact Disk. Company had filed an appeal with Customs, Excise and Service Tax Appellate Tribunal, New Delhi for the period March 1, 2011 to March 31, 2014 and with the Customs, Excise and Service Tax Appellate Tribunal, Mumbai for the period April 1, 2014 to March 31, 2016. The Hon'ble Customs, Excise & Service Tax Appellate Tribunal (CESTAT), Principal Bench, New Delhi, vide its judgment (Order No. 50022/2020) dated January 09, 2020 (Service Tax Appeal No. 51175 of 2016), has set aside the Service Tax demand for INR 560.71 million along with interest and penalty which was earlier confirmed by Directorate General of Central Excise Intelligence (DGCEI), New Delhi vide its Order of 2016 covering period from 2011 to 2014. Based on this judgement of CESTAT, New Delhi, technical circular issued by government authorities and an independent legal opinion obtained by the Company in earlier years, the Company is confident of also getting the claims set aside for balance period from April 01, 2014 to June 30, 2017. Accordingly no provision has been recognized/disclosed in the financial statements."
- 3 Effective April 1, 2019, the Group has adopted Ind AS 116 "leases". The application of Ind AS 116 did not have any material impact on the financial results of the Group. 4 "The Board of Directors at its meeting held on March 5, 2019 and the shareholders by way of postal ballot on April 13, 2019, approved the buy back of the Parent
- Company fully paid equity shares of the face value of INR 10 each from its shareholder/beneficial owners of equity shares of the Quick Heal Technologies Limited (Parent Company) including promoters and promoter group of the Parent Company as on the record date, on a proportionate basis through the "tender offer" route at a price of INR 275 per share for an aggregate amount not exceeding INR 1,750 million. The Parent Company completed the Buy Back Process in June 2019 and has complied with all the requisite formalities with SEBI and ROC In accordance with section 69 of the Companies Act, 2013, the Company has created 'Capital Redemption Reserve' of INR 63.64 million equal to the nominal value of the shares bought back as an appropriation from Securities Premium Account.*
- 5 The Company is engaged in providing security software solutions. The Chief Operating Decision Maker (CODM) reviews the information pertaining to revenue of each of the target customer group (segments) viz. retail, enterprise & government and mobile. However, based on similarity of activities/products, risk and reward structure. organisation structure and internal reporting systems, the Company has structured its operations into one operating segment viz. anti-virus and as such there is no separate reportable operating segment as defined by Ind AS 108 "Operating segments".
- 6 Previous year's figures have been regrouped / reclassified wherever necessary to make them comparable with the current year's classification / disclosure.

Kailash Katkar

For and on behalf of the Board of Directors

Place: Pune Date: February 05, 2020

Managing Director & Chief Executive Officer

ಮನೆ ಬೀಗ ಮುರಿದು ಕಳ್ಳತನ

ಚಿನ್ನ ಮತ್ತು ಲ್ಯಾಪ್ಟಾಪ್ ಕದ್ದೊಯ್ದರುವ ಘಟನೆ ಹಲಗೂರಿನ ಜೆ.ಪಿ.ಎಂ ಬಡಾವಣೆಯಲ್ಲಿ ನಡೆದಿದೆ. ಎಲ್.ಐ.ಸಿ ಏಜೆಂಟ್ ಜಿ.ವಿ.ರಮೇಕ್ ರವರ ಮನೆಯ ಬಾಗಿಲ ಬೀಗವನ್ನು ಒಡೆದು ಒಳನುಗ್ಗಿರುವ ಕಳ್ಳರು ಮನೆಯ ಬೀರುವಿನಲ್ಲಿ ಇಟ್ಟಿದ್ದ ಸುಮಾರು 90 ಗ್ರಾಂಚಿನ್ನವನ್ನು ಮತ್ತು ಲ್ಯಾಪ್ಟಾಪ್ ನ್ನು ದೋಚಿದ್ದಾರೆ.

> ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಚಲ್ಲಾ ಮಕ್ಕಳ ರಕ್ಷಣಾ ಘಟಕ, ಅಲ್ಲೊಳ, ಶಿವಮೊಗ್ಗ-577204

ಪತ್ರಿಕಾ ಪ್ರಕಟಣೆ

ಕೆಳಕಂಡಂತಿದೆ.



ಹೊರು: ವಿಸ್ತಯ, ಲಿಂಗ: ಗಂಡು, ತಂದೆಯ ಹೊರು: ಗೊತ್ತಿಲ್ಲ, ತಾಯಿಯ ಹೆಸರು: ಗೊತ್ತಿಲ್ಲ, ವಯಸು : 3 ವರ್ಷ, ಜ.ದೀ.10/06/2016, ವಿಳಾಸ: # 128, ಮೊದಲ ತಿರುವು, ವಿದ್ಯಾನಗರ, ಶಿವಮೊಗ್ಗ, ಹಿನ್ನೆಲೆ: ವಿದ್ಯಾನಗರ, ಬರಾವಣೆ, ಶಿವರೊಗ್ಗ ವಾಸಿಯಾದ ಕವೀಪ್ ಟಿ.

ತೋರಗಲ್ ದಂಪತಿಗಳು 3 ವರ್ಷದಿಂದ ಮಗುವನು ಸಾಕುತಿದು ಅನಧಿಕೃತವಾಗಿ ಮಗು ಸಾಕುತ್ತಿರುವ ಪ್ರಕರಣ ಸಮಿತಿ ಮುಂದೆ ಬಂದಿರುತ್ತದೆ. ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಸಂಬಂದಿಕರು ಯಾರಾದರೂ

ದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕಕರು, ಸರ್ಕಾರಿ ಬಾಲಕರ ಬಾಲಮಂದಿರ, ಅಲ್ಲೋಳ ಶಿವಮೊಗ್ಗ ಇವರ ಕಛೇರಿಗೆ ಮದ್ದಾಗಿ ಅಥವಾ ದೂರವಾಣಿ ಸಂಖ್ಯೆ : 08182-251511ಗೆ ಸಂಪರ್ಕಿಸಲು ಕೋರಿದೆ ಚಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿವಮೊಗ್ಗ

ಜಿಲ್ಲಾ ಶಸ್ತ್ರಚಿಕಿತ್ವಕರ ಕಾರ್ಯಾಲಯ ಜಿಲ್ಲಾ ಆಸ್ಪತ್ರೆ, ಹಾವೇರಿ

2019-20 ನೇ ಸಾಲಿಗೆ ಜಿಲ್ಲಾ ಆಸ್ಪತ್ರೆ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಅಧಾರದ ಮೇಲೆ ಮಾನವ ಸಂಪನ್ನೂಲ ಸಂಸ್ಥೆಯವರಿಂದ ಪಡೆದುಕೊಳ್ಳಲು ಅರ್ಹ ಟೆಂಡರ್ದಾರರಿಂದ ಇ-ಪ್ರೋಕ್ಕೂರ್ಮೆಂಟ್ https://eproc.karnataka.gov.in ಮೂಲಕ ದ್ವಿ-ಲಕೋಟೆ ಪದ್ಧತಿಯಲ್ಲಿ ಟೆಂಡರ್ ಆಪ್ರಾನಿಸಲಾಗಿದೆ. ಅರ್ಹ ಮಾನವ ಹೊರ ಸಂಪನ್ನೂಲ ಸಂಸ್ಥೆಯವರು ಟೆಂಡರನ್ನು ಸಲ್ಲಿಸಲಹುದಾಗಿದೆ. ಎವರ ಈ ಕೆಳಗೆ ನಮೂದಿಸಿದಂತೆ ಇರುತ್ತದೆ.

ವಿವರಗಳು : (1) ಟೆಂಡರಿನ ಅಂದಾಜು ಮೊತ್ತ ರೂ. 20.00 ಲಕ್ಷ (2) ಇ.ಎಂ.ಡಿ ಮೊತ್ತ ಮೂ. 50,000/- (ರೇ. 2.5%) (3) ಟೆಂಡರ್ ಫಾರ್ಮ್ ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ : 05-02-2020 ರಿಂದ (4) ಟೆಂಡರ್ನ್ ಪೆಚ್ಚಿನ ವಿವರಗಳು/ ಆಕ್ಷೇಪಣೆಗೆ ಕೊನೆಯ ದಿನಾಂಕ : 28-02-2020 ರವರೆಗೆ (5) ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ: 05-03-2020 ರ ಸಾಯಂಕಾಲ 4:00 ಶ್ಯಲಿಯವರೆಗೆ (6) ತಾಂತ್ರಿಕ ಏಡ್ ತೆರೆಯುವ ದಿನಾಂಕ ಮತ್ತು ಸಮಯ 06-03-2020 ಬೆಳಗ್ಗೆ 11.30 ಕೈ (7) ಆರ್ಥಿಕ ಪಡ್ ತೆರೆಯುವ ವಿಶಾಂಕ ಮತ್ತು ಸಮಯ : ಇ-ಪೋರ್ಟರ್ ಪ್ರಕಾರ. ವಲ್ಲಾ ಆಸ್ಪತ್ರೆ, ಹಾವೇರಿ DIPPIN/PMC8A/338/2019-20

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಇಂಜನೀಯರರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಬೆಳಗಾವಿ.

ದೂರವಾಣಿ ಸಂ:(0831) 2463850/ಫ್ಯಾಕ್ಸ್ ಸಂ:(0831) 2423008 No.EE/MI&GWDDD/BGM/TND/AE-3/2019-20/1224 Date: 04-02-2020

ಅಲ್ಲಾವಧಿ ಟೆಂಡರ ಪ್ರಕಟಣೆ (ಕೆ.ಡಬ್ಲ್ಯೂ-4)

ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ. ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಗುತ್ತಿಗೆಯನ್ನು ಪ್ರೋಕ್ಸೂರಮೆಂಟ್" ಮುಖಾಂತರ ಕಾರ್ಯನಿರ್ವಾಹಕ ಇಂಜನೀಯ ರರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ, ಬೆಳಗಾವಿ ಇವರಿಂದ ಆವ್ವಾನಿಸಲಾಗಿದೆ. 4702(2018–19) ಲೆಕ್ನ ಶೀರ್ಷಿಕೆಯ ಒಟ್ಟು 2 ಕಾಮಗಾರಿಗಳು, ಅಂದಾಜು ಮೊತ್ತ ಕನಿಷ್ಣ ರೂ.197.00 ಲಕ್ಷಗಳು ಹಾಗೂ ಗರಿಷ್ಟ ರೂ.324.00 ಲಕ್ಷಗಳು. ಸದರಿ "ಇ ಪ್ರೋಕ್ನೂರಮೆಂಟ್"ನಲ್ಲಿ ಕಾಮಗಾರಿಗಳ ವಿವರಗಳನ್ನು ದಿನಾರಕ:06-02-2020 ರಿಂದ 12-02-2020 ಸಾಯರಕಾಲ 4-00 ಗಂಟೆಯ ಆವಧಿಯಲ್ಲಿ ಪಡೆಯಬಹುದು.

1st Work - work the amount to tender is based on rates prevailing period to 01.07.2017 and the contractor has to offer his bids including GST.

2nd Work: On Pumping Machinery All Items, Rising Main SI NO.9,12,13,14,15,16,17,23,24 & Delivery Chamber Sl No.11, 12,13,14 Items only) the contractor shall quote the rates without adding GST for either materials or works contract (Service). GST payable by the contractor under this works contract will be paid to the contractor separately over and above the contractor's bid amount

ದಿನಾಂಕ:12-02-2020 1.ಟೆಂಡರ ಸ್ವೀಕರಿಸುವ ಕೊನೆಯ ಸಾಯಂಕಾಲ 4.00 ಪಂಟೆಯವರೆಗೆ, 2.ಟೆಂಡರ ತೆರೆಯುವ ದಿನಾಂಕ:13-02-2020 ಸಾಯಂಕಾಲ 4.30 ಘಂಟೆ (ಸಾಧ್ರವಾದಲ್ಲಿ), ವಿವರಗಳಿಗೆ ಸಂಪರ್ಕಿಸುವ ವಿಳಾಸ:ಕಾರ್ಯನಿರ್ವಾಹ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಬೆಳಗಾವಿ.4. ಅಂತರಜಾಲ ತಾಣದ ವಿಳಾಸ:www.e-

proc.karnataka.gov.in ಸಹಿ/-ಕಾರ್ಯನಿರ್ವಾಹಕ ಅಭಿಯಂತರರು, ಸ.ನೀ ಮತ್ತು ಅಂ.ಅ.ಇ ವಿಭಾಗ, ಬೆಳಗಾವಿ.

ಸುವರ್ಣ ಕರ್ನಾಟಕ ನಗರ ಸಭೆ ಕಾರ್ಯಾಲಯ, ಬಾಗಲಕೋಟ-587103 ಜಿಲ್ಲಾ: ಬಾಗಲಕೋಟ)

Post Box No.19 STD: 08354 :235011 Website: www. bagalkotecity.gov.in FAX No: 235732, Help Line: 235792 E-mailD: itstaff_ulb_bagalkote@yahoo.co.in. ಕ್ರಸಂ: ನಸಬಾ/ಲೋ.ವಿ/2019-20/1350 ದಿನಾಂಕ:03-02-2020

ತಿದ್ದುಪಡಿ ಟೆಂಡರ್ ಪ್ರಕಟಣೆ E-Proceurement portal ಮುಖಾಂತರ e-protal:https;//eproc.karnataka.gov.in

ಕರ್ನಾಟಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಆದ್ರಾದೇಶ 1999, ನಿಯಮಾವಳಗಳು 2000 ರಂತೆ ಬಾಗಲಕೋಟ ನಗರಸಭೆ ವ್ಯಾಪ್ತಿಯಲ್ಲಿ ಸನ್ 2018-19 ನೇ ಸಾಲಿನ 14ನೇ ಸಾಮಾನ್ಯ ಮೂಲ ಅನುದಾನದ ಉಳಿತಾಯ ಮೊತ್ತ ಸನ್ 2018-19 ನೇ ಸಾಲಿನ ಎಸ್ಎಫ್.ಸಿ ಮುಕ್ತ ನಿಧಿ ಶೇ% 24.10, 7.25, ಶೇ% 5ರ ಅನುದಾನದಲ್ಲಿ ಉಳಿತಾಯದ ಮೊತ್ರದಲ್ಲಿ ಈ ಕೆಳಗೆ ನಮೂದಿಸಿದ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತ

ಆರ್ಹ ಗುತ್ತಿಗೆದಾರರಿಂದ / E-Proceurement portal ನೋಂದಾಯಿತ Standard Tender Documents Kw-1 ರಂತೆ ಟಿಂಡರನ್ನು ಆಹ್ವಾನಿಸಲಾಗಿದ್ದು, ಟಿಂಡರನ್ನು ದಿನಾಂಕ: 31-12-2019 ರಂದು ಹೊರಡಿಸಲಾಗಿದ್ದು, ತಾಂತ್ರಿಕ ದೋಷದಿಂದಾಗಿ ಟೆಂಡರನ್ನು ಮುಂಡಲಾಗಿತ್ತು. ತಿದ್ದುಪಡಿ ಟೆಂಡರ ಈ ವಿವರ ಕೆಳಗಿನಂತಿರುತ್ತದೆ.

1. DMA/2019-20/OW/WORKINDENT/98779. 2. DMA/2019-20/OW/WORKINDENT/98780. 3.DMA/2019-20/RD/ WORKI NDENT/98783. 4.DMA/2019-20/OW/WORKINDENT/ 98784. 5.DMA/2019-20/OW/WORKINDENT/98785. 6. DMA/2019-20/OW/WORKINDENT/98786.

ಹೀಗೆ ರೂ: 31.52 ಲಕ್ಷದ ಕಾಮಗಾರಿ ಇರುತ್ತದೆ

ಹೆಚ್ಚಿನ ಮಾಹಿತಿಗಾಗಿ http://eproc.karnataka.gov.in ದಲ್ಲಿ ಅಥವಾ ಈ ಕಛೇರಿಯ ತಾಂತ್ರಿಕ ವಿಭಾಗದಲ್ಲಿ ಸಂಪರ್ಕಿಸಬಹುದಾಗಿದೆ.

1) Last date for submission of bid through E. procurement portal before: 17-02-2020 At 16.30 hours. 2) Opening of Technical bid & Financial bid is on or after: 19-02-2020 at 750/-11.30 AM

ಪೌರಾಯುಕ್ತರು ಸಹಾಯಕ ಕಾರ್ಯಪಾಲಕ ಅಭಿಯಂತರರು ನಗರಸಭೆ ಬಾಗಲಕೋಟ ನಗರಸಭೆ ಬಾಗಲಕೋಟ DIFF/8GK/RO-NO-452/MCA/2019-20

ಪರಿಸರ ಸ್ನೇಹಿ ಗಣಿ ವ್ಯವಸ್ಥೆ ಜಾರಿಗೆ ಯೋಜನೆ



ದಿಗಂತ ವರದಿ, ಹಾಸನ

ಗಣಿ ಮತ್ತು ಭೂವಿಚ್ಚಾನ ಇಲಾಖೆಯಲ್ಲಿ ಪರಿಸರ ಸ್ನೇಹಿ ವ್ಯವಸ್ಥೆ ಜಾರಿಗೆ ತರಲು ಯೋಜಿಸಿದ್ದು ಅದಕ್ಕೆ ಪೂರಕವಾಗಿ ಸರಣಿ ಸಭೆಗಳನ್ನು ನಡೆಸಲಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಪರಿಸರ ಜೀವಶಾಸ್ತ್ರ ಸಚಿವರಾದ ಸಿ.ಸಿ.ಪಾಟೀಲ್ ಅವರು

ಆಕ್ರಮ ಗಣಿಗಾರಿಕೆ ತಡೆಗೆ ಕ್ರಮ: ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ಸಚಿವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ರಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅಕ್ರಮ ಗಣಗಾರಿಕೆಗೆ ಸಂಬಂಧಿಸಿದಂತೆ ಈಗಾಗಲೆ ಅನೇಕ ಪ್ರಕರಣಗಳು ದಾಖಲಿಸಲಾಗಿದ್ದು, ದಂಡವನ್ನು ಹಾಕಲಾಗುತ್ತಿದೆ ಮೂರನೇ ಬಾರಿಗೆ ಸಿಕ್ಕಿದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು

ತೆಲಂಗಾಣ ಮಾದರಿ ಜಾರಿಗೆ ಚಿಂತಣೆ: ಇಲಾಖೆಗೆ

ಕಾರ್ಥೊರೇಶನ್ ಬ್ಲಾಂಕ್ 🕲 Corporation Bank

ಕೊಟೇಷನ್ಗಾಗಿ ಆಹ್ಲಾನ

ಬ್ಯಾಂಕಿನ "ಗ್ರೂಡ್ ಟರ್ಮ್ ಇನ್ನುರೆನ್ಸ್" ಪಾಲಿಸಿಯು ದಿನಾಂಕ 31.03.2020ಕ್ಕೆ

ದಿನಾಂಕ 31.03.2020ರಿಂದ 30.03.2021ರವರೆಗೆ ಅನ್ವಯವಾಗುವ ಮೇಲೆ

ತಿಳಿಸಲಾಗಿರುವ ಪಾಲಿಸಿಯನ್ನು ನಿರ್ವಹಿಸಲು ಆಸಕ್ತ ವಿಮೆ ಕಂಪನಿಗಳಿಂದ ಕೊಟೇಷನ್

(ಪಾರ್ಷಿಕ ಪ್ರಮಿಯಂ ದರ)ಗಳನ್ನು ಅಷ್ಟಾನಿಸಲಾಗಿದೆ. ಪಾರ್ಷಕ ಪ್ರಮಿಯಂ ದರವನ್ನು

ಮೊಹರಾದ ಅಕೋಚಿಯಲ್ಲಿ "ಕೊಟೇಷನ್ ಫಾರ್ ಗ್ರೂಪ್ ಟರ್ಮ್ ಇಮ್ಮರೆನ್ಸ್" ಎಂಬ

ಮೇಲ್ವರಪದೊಂದಿಗೆ ಉಪ ಮಹಾ ವ್ಯವಸ್ಥಾಪಕರು - ಹೆಚ್.ಆರ್.ಎಂ., ಕಾರ್ಪೊರೇಶನ್

ಬ್ಯಾಂಕ್, ಸಿಬ್ಬಂದಿ ಆಡಳಿತ ವಿಧಾಗ, ಪ್ರಧಾನ ಕಲೇರಿ, ಪಾಂಡೇಶ್ವರ, ಮಂಗಳೂರು – 575

ಇತರ ಎಲ್ಲಾ ವಿವರಗಳಿಗಾಗಿ ಬ್ಯಾಂಕಿನ ಜಾಲತಾಣ: www.corpbank.comನ್ನು

001 ಇವರ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬಹುದಾಗಿದೆ.

ಸಂದರ್ಶಿಸಿ, ಅಲ್ಲಿ Tender ಆಯ್ಕೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಕೊಟೇಷನ್ ಸ್ವೀಕೃತಿಗೆ ಕಡೆಯ ದೀನಾಂಕ: 27.02.2020

ಆನೆ ದಾಳಿ ತಡೆಗೆ ಬೇಲಿ ನಿರ್ಮಾಣ

ಜಿಲೆಯಲ್ಲಿ ಆನೆ ಹಾವಳ ಹೆಚ್ಚಾಗಿದೆ ಇದರಿಂದ ಜೀವಹಾನಿ ಹಾಗೂ ರೈತರ ಬೆಳೆ ಹಾನಿಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೇಲಿ ನಿರ್ಮಿಸಲು ಮೂರು ವರ್ಷದಲ್ಲಿ 400 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಈಗಾಗಲೇ 100 ಕೋಟ ರೂ. ಬಿಡುಗಡೆ ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ ಎಂದ ಸಚಿವರು, ಬೇಲಿ ನಿರ್ಮಿಸುವುದರಿಂದ ರೈತರಿಗೆ ಸಹಕಾರಿಯಾಗಲಿದ್ದು ಆನೆ ಕಾರಿಡಾರ್ ಯೋಜನೆ ಜಾರಿ ಪ್ರಯತ್ನವೂ ಪ್ರಗತಿಯಲ್ಲಿದೆ ಎಂದರು.

ಹೊಸದೊಂದು ಆಯಾಮ ನೀಡಲು ಮುಂದಾಗಿದ್ದು ನೈಸರ್ಗಿಕವಾಗಿ ದೊರೆಯುವ ಸಂಪನ್ನೂಲ ಲೂಟಿಕೋರರ ವಶವಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದ ಸಚಿವರು, ತಪ್ಪು ಮರಳು ನೀತಿಯಿಂದ ಹೆಚ್ಚಿನ ದರಕ್ಕೆ ನೀಡುವಂತಾಗಿದೆ ಈ ಅವ್ಯವಸ್ಥೆಯನ್ನು ಸರಿಪಡಿಸಲು ತೆಲಂಗಾಣ ಮಾದರಿಯನ್ನು ಜಾರಿಗೆ ತರಲು ಬಜೆಟ್ ಪೂರ್ವದಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ವಿವರಿಸಿದರು.

ಬಿಜೆಪಿ ಅಸಮಾನಿತರು ಯಾರೂ ನನ್ನ ಭೇಟಿ ಮಾಡಿಲ್ಲ: ಹೆಚ್ಡಿಕೆ

ಮೈಸೂರು: ಬಿಜೆಪಿ ಆಸಮಾಧಾನಿತರು ಯಾರು ಕೂಡ ನನ್ನ ಭೇಟಿ ಮಾಡಿಲ್ಲ ಅದರ ಅವಶ್ಯಕತೆ ನನಗಿಲ್ಲ. ಬೆಂದ ಮನೆಯಲ್ಲಿ ಗಳ ಇರಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ರಾಮಿ ಹೇಳಿದರು.

ಗುರುವಾರ ಮೈಸೂರಿನ ಜಾಮುಂಡಿಬೆಟ್ಟದ ತಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಪುತ್ರ ನಿಖಲ್ ನಿಶ್ಚಿತ್ತಾರ್ಥಕ್ಕೆ ಸ್ರಾಮೀಜಿ ಅವರನ್ನು ಆಹ್ರಾನಿಸಿ ಅಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಸ್ಥಿರವಾಗಿ ಸರಕಾರ ಉಳಿಯಬೇಕು ಎನ್ನುವವರೂ ಇದ್ದಾರೆ. ಆದರೆ, ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ. ಎಲ್ಲಾ ಸಮಾಜದವರಿಗೆ ಸಮಾನ ಅವಕಾಶ ಕೊಡಲಾಗುತ್ತಿತ್ತು.

ಸಣ್ಣ ಪುಟ್ಟ ಜಾತಿಯವರಿಗೆ ಅವಕಾಶ ಇಲ್ಲದಂತಾಗಿದೆ. ಮುಂದೆ ಏನು ಬೆಳವಣಿಗೆನಡೆಯಲಿದೆ ಎನ್ನು ವುದನ್ನು ಹೇಳಲಾಗದು ಎಂದರು.

ಅವಕಾಶ ಸಿಗದ ಆಸಮಧಾನಿತರು ಮುಂದೆ ಮುಳುವಾಗಬಹುದು ಇವತಿನ ಬೆಳವಣಿಗೆ ನೋಡಿದಾಗ

ಜನಾಭಿಪ್ರಾಯದಿಂದ ನಡೆಯುತ್ತಿರುವ ಸರ್ಕಾರ ಅಲ್ಲ ಐಜೆಪಿ ಹೈಕಮಾಂಡ್ ಒಪ್ಪಿಗೆ ಕೂಡ ಈ ಸರ್ಕಾರಕ್ಕೆ ಇಲ್ಲ. ಕೇಂದ್ರದ ಆನುದಾನ ಕಡಿತ ಸೇರಿ ತುಂಬಾ ನಿರಾಶೆಯಾಗಿ ನಡೆದುಕೊಳ್ಳುತ್ತಿದೆ ಎಂದು ನುಡಿದರು. ನಿಮಗೆ ಕೃಪ್ತಿ ಸಿಕ್ಕದೆಯಾ ಅಂತ ಪಕ್ಷಾಂತರಿಗಳನ್ನು ಕೇಳದರೆ ಉತ್ತಮ. ಇದು ಸ್ಥಿರಸರ್ಕಾರ ಅಲ್ಲ, ಯಾವತ್ರಾದರೂ ಬೀಳಬಹುದು. ಈ ಸರಕಾರ ಉಳಿಯುತ್ತದೋ, ಇಲ್ಲವೋ ಅಂತ ಹೇಳಲು ಆಥವಾ ಭವಿಷ್ಯ ಹೇಳಲು ನಾನು ಕೋಡಿ ಮಠದ ಸ್ವಾಮೀಜಿ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಎಚ್.ಡಿ.ಕುಮಾರಸ್ಕಾಮಿ ಸೀರಿಯಸ್ ರಾಜಕಾರಣಿ ಆಲ್ಲ ಆಂದಿರುವ ಶ್ರೀರಾಮುಲುಗೆ ಮಾತಿನಲ್ಲೇ ಕುಟುಕಿದ ಕುಮಾರಸ್ವಾಮಿ, ಮನೆಹಾಳುವಷ್ಟು ಸೀರಿಯಸ್*ನೆಸ್*

ಇದು ಸಿರ ಸರ್ಕಾರ ಅಲ

ನಿಮಗೆ ತೃಪ್ತಿ ಸಿಕ್ಕಿದೆಯಾ ಅಂತ ಪಕ್ಷಾಂತರಿಗಳನ್ನು ಕೇಳಿದರೆ ಉತ್ತಮ. ಇದು ಸ್ಥಿರ ಸರ್ಕಾರ ಅಲ್ಲ, ಯಾವತ್ತಾದರೂ ಬೀಳಬಹುದು. ಈ ಸರಕಾರ ಉಳಿಯುತ್ತದೋ, ಇಲ್ಲವೋ ಅಂತ ಹೇಳಲು ಅಥವಾ ಭವಿಷ್ಠ ಹೇಳಲು ನಾನು ಕೋಡಿ ಮಠದ ಸ್ಕಾಮೀಜಿ ಅಲ್ಲ ಎಂದು ಮಾರ್ಮಿಕವಾಗಿ

ನನಗಿಲ್ಲ ಎಂದು ಹೇಳಿದರು. ಹಳ್ಳಹಕ್ಕಿ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರು ಮತ್ತೊಂದು ಪುಸ್ತಕ ಬರೆಯುವ ಬಗ್ಗೆ ಕೇಳಿದಾಗ, ಇದಕ್ಕೆ ಪ್ರತಿಕ್ರಿಯೆ ಕೊಡಲ್ಲ. ಸಮ್ಮಿಕ್ರ ಸರಕಾರ ಕೆಡವಿದ್ದು ನನಗೆ ಸಮಾಧಾನ ತುದಿದೆ ಅಂದಿದ್ದಾರೆ. ಎಲ್ಲವನ್ನು ಬರೆದು ಚರಿತ್ರೆ ನಿರ್ಮಾಣ ಮಾಡಲಿ ಎಂದು ವ್ಯಂಗವಾಡಿದರು. ರೈತರು ಬೆಳೆದ ಬೆಳೆ ನಾಕವಾಗಿ ಮತ್ತೆ ಸಂಕಷ್ಟ ಅನುಭವಿಸುತ್ತಿದ್ದಾರೆ ಆದರೆ, ಸಿಎಂ ಬಿ.ಎಸ್ .ಯಡಿಯೂರಪ್ಪ ಸರಕಾರ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿರುವೆ ಮಕ್ಕೆ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ರೈತರು ಸಾಲ ಮುಕ್ತ ಬದುಕು ಕಟ್ಟಿಕೊಳ್ಳಲು ರೈತರು ಒಳ್ಳೆಯ ಬೆಳೆದ ಮೇಲೆ ಉತ್ತಮ ಬೆಲೆ ಸಿಗಬೇಕು ಎಂದರು.

ಈಗ ನಾನು ಅಧಿಕಾರವಿಂದ ಇಳಿದಿರಬಹುದು, ಆದರೆ ಮಕ್ಕೊಮ್ನೆ ನಮ್ಮ ಸರಕಾರ ಅಧಿಕಾರಕ್ಕೆ ಬಂದೆ ಬರುತ್ತದೆ. ಉದ್ಯೋಗ ಇಲ್ಲದ ಕಾರಣ ಮಕ್ಕಳನ್ನೆ ತಂದೆ ತಾಯ ಸಾಕಬೇಕಾದ ಪರಿಸಿತಿ ಇದೆ. ಋಣ ಮುಕ ಕಾಯೆ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಈಗಿನ ಸರಕಾರ ನಿಲ್ಲಿಸಿದೆ, ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿ ಮಾಡುವೆ

ಈ ವೇಳೆ ಶಾಸಕರಾದ ಸಾ.ರಾ.ಮಹೇಶ್, ಅಶ್ರಿನ್ ಕುಮಾರ್ ಮಕ್ತಿತರರು ಉಪಸ್ಥಿತರಿದ್ದರು.

ಚಾಲಕನಿಗೆ ಗ್ರಾಮಸ್ತರು ಧರ್ಮದೇಟು ನೀಡುತ್ತಿದ್ದವನನ್ನು ಪೊಲೀಸರು

ಕ್ರೇನ್ ಕೊಳ್ಳಿಗಾಲ: ಚಾಲಕವ ನಿಯಂತ್ರಣ ತಪ್ಪಿ ಕ್ರೀನ್ ವಿದ್ಯುತ್ ಕಂಬಕ್ಕೆ ಡಕ್ಕಿ ಹೊಡೆದು ಕಂಬ ಮುಂದು ನಂತರ ರಸ್ತೆ ಬದಿ ಕುಳಿತ್ತಿದ್ದ ವೈದ್ದ ಮೇಲೆ ಹರಿದು: ಹಂದ ಪಂಣಾಮ ವೃದ್ಧ ಮೃತಪಟ್ಟರೆ ಮತ್ತೋರ್ವ ವೃದ್ಧ ಚಿಕಿತ್ಸೆ ಫಲಿಸದ ವೃದ್ಧರ ಆಸ್ಪತ್ರೆಯಲ್ಲಿ ಆಸುನೀಗಿರುವ ಘಟನೆ ಇಲ್ಲಿನ ಮುಸ್ಸೂರು ರೆಗ್ತೆಯಲ್ಲಿ ನಡೆದಿದೆ. ಹೊಸ ಹಂಪಾವುರದ ಲಿಂಗರಾಜು (70), ಹಳಹಂಪಾವುರದ ಸಾವು ಸಿದ್ದಯ್ಯ (ಕರಿ) ಮೃತಪಟ್ಟ ವೃದ್ದರು, ಈ ಇಬ್ಬರ ಸಾವಿಗೆ ಕಾರಣರಾದ

ರಕ್ಷಿಸಿದ ಪ್ರಸಂಗ ಇದೇ ವೇಳೆ ಜರುಗಿದೆ. ಬುಧವಾರ ಇವರು ತಮ್ಮ ಗ್ರಾಮದ ರಸೆಯ ಬಳ ನಿರ್ಮಾಣಗೊಂಡಿದ್ದ ಒಳಚರಂಡಿ ಸ್ಥಾಪನ ಮೇಲೆ ಕುಳಕು ವಿಶ್ರಾಂಕಿ ಪಡೆಯುತ್ತಿದ್ದ ವೇಳೆ ಕೊಳ್ಳೇಗಾಲದಿಂದ ಮುಳ್ಳೂರಿಗೆ ಹೋಗುವಾಗ ಕ್ಕೇನ್ ಚಾಲಕನ ಅಹಾಗರುಕತೆಯಿಂದ ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಮುರಿದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ.

fender Notice No. COMML/MYS 93/2020 Dated: 94.02.2920 H #0 Rhosob gsdsd cedalwy ರವಾಗಿ ಕೆಳಗೆ ನೀಡಿರುವ ಕಾಮೆಗಾರಿಗ ಮೊಡರಾದ ಬೆಂಡರ್ ಸ್ನು ಇಪ್ಪಾನಿಸಿದ್ದಾರೆ. ಕಾರ್ಮಕಾರದ ವಿಶರ ಪ್ರೇಸಿಸರು ವಿಧಾಗದಲ್ಲಿ ಮೈಸೂರು ಹಾಸೂ ಹಾಸನ ಭಾಗದ ನಡುವೆ ಇರುವ egitested 2010 ಕ್ರಮೆಗಳಕ್ಕೆ ಫೆಟ್ನ ಶಾವೆ

ರಡ್ ಸಲ್ಲಿಸಲು ಅಂತಿದ್ದು ದಿನಾಂಕ 65-63-2628, IS:00 Holdobidds ಹೆಚ್ಚಿದ ಮಾಹಿತಿಗಾಗಿ ದೆಬ್ಬ್ಟ್ರೇ

www.swr.indianrallways.gov.in.ft co.he ಹಿರಿಯ ವಿಭಾಗೀಯ ವಾಣಿಜ್ಯ ಪ್ರವಸ್ಥಾಪಕರು ಸೈರಾತ್ಯ ರೈವ್ಯೆ, ಮೈಸೂರು

ಉಪ ಮಹಾಪ್ರಬಂಧಕರು (ಜೆಚ್.ಆರ್.ಎಂ.)

ಕಾರ್ಯನಿರ್ವಾಹಕ ಅಭಿಯಂತರವರ ಕಛೇರಿ,

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕಲಬುರಗಿ dadard: 68472-220196, Website: www.midnglb@rediffmail.com

ಎಫ್ಟ್ ನಂ.:ಇಇ/ಸರ್ನಿಅಅಇವಿ/ಕ/ಯೋಶಾ-1/ಕೆ.ಡಬ್ಲೂ ,-3/2019-20/531

ಅಲ್ಪಾವಧಿ ಟೆಂಡರ್ ಪ್ರಕಟಣೆ (ಕೆ.ಡಬ್ಲ್ಯೂ-3)

 ಕಾಮಗಾರಿ ವಿವರ : ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಕಲಬುರಗಿ ಕಾರ್ಯಾಲಯದಿಂದ ಅರ್ಹ ಗುತ್ತಿಗೆದಾರರಿಂದ 2018-19ನೇ ಸಾಲಿನ ಸೇಡಂ ತಾಲೂಕಿನ ಡಿ.ಎಮ್.ಎಫ್. ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಇ-ಟೆಂಡರ ಮುಖಾಂತರ ಕರೆಯಲಾಗಿದೆ. 2) ಕಾಮಗಾರಿ ಅಂದಾಜು ಮೊತ್ತ: ಗರಿಷ್ಟರೂ. 80,65,680.57, ಕನಿಷ್ಟರೂ. 54,50,478.49, 3) ಗುತ್ತಿಗೆದಾರರ ಅರ್ಹತೆ ವಿವರ 1ನೇ ದರ್ಜೆ, 4) ಟೆಂಡರ ಅರ್ಜಯ ಬೆಲೆ ಮತ್ತು ಇ,ಎಂ.ಡಿ. ಮೊತ್ತದ ವಿವರ : ಅರ್ಜಿಯ ಬೆಲೆ ಇ-ಪ್ರೊಕ್ಕೂರಮೆಂಟ್ ನಂತೆ. ಇ.ಎಂ.ಡಿ. ಮೊತ್ತ ಗರಿಷ್ಟ ರೂ. 1,61,314.00, ಕನಿಷ್ಟ ರೂ. 1,09,010.00, 5) ಟೆಂಡರ್ ಬಗ್ಗೆ ಮಾಹಿತಿ ಹಾಗೂ

ಕ್ಷಾರಿಫಿಕೆಶನ್ ಕೊನೆಯ ದಿನಾಂಕ: 14-02-2020 ಬೆಳಗ್ಗೆ 11.00 ಗಂಟೆಯ ವರೆಗೆ. 6) ಟೆಂಡರ್ ಸ್ಟೀಕರಿಸುವ ಕೊನೆಯ ದಿನಾರಕ : 15-02-2020 ಸಾಯರಕಾಲ 4.00 ಗಂಟೆಯವರೆಗೆ, 7) ತಾಂತ್ರಿಕ ಏಡ್ ತೆರೆಯುವ ದಿನಾರಕ : 17-02-2020 ಸಾಯಂಕಾಲ 5.00 ಗಂಟೆಗೆ, 8) ಅರ್ಥಿಕ ಬಿಡ್ ತೆರೆಯುವ ದಿನಾಂಕ : 18-02-2020 ಸಾಯಂಕಾಲ II.00 ಗಂಟೆಗೆ, 8) ಹೆಚ್ಚಿನ ವಿವರಗಳಿಗೆ : ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತ ಆಧಿವೃದ್ಧಿ ಇಲಾಖೆ ವಿಧಾಗ, ಕಲಬುರಗಿ, 9) ಅಂತರಜಾಲ ತಾಣದ ವಿಶಾಸ : www.eproc.karnataka. gov.in ಸಹಿ/- ಕಾರ್ಯನಿರ್ವಾಹಕ ಅಭಿಯಂತರರು,

> ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ ಇಲಾಖೆ, ಕಲಬುರಗಿ, 29, 29, 250, 30 /HERBORD (1055/200. B.A. 2)/2019-20

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ (ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟದೆ) ಕಾರ್ಮೊರೇಟ್ ಕಲೇರಿ, ನಿನೇ ಮಹಡಿ, ಮೆಸ್ಕಾಂ ಭವನ, ಕಾವೂರು ಅಡ್ಡ ರಸ್ತೆ, ಏಜೈ, ಮಂಗಳೂರು - 575984

ಕ್ಷಮ ಸಂಖ್ಯೆ: ಮವಿಸಕಂ/ಅಇಂ(ವಿ)(ಖ)/ಕಾನಿಇಂ(ವಿ)(ಖ)/2019-20/15993

cladized: 8824-2885795 Excelost: sepa

ಅಲ್ರಾವಧಿ ಟೆಂಡರು ಪ್ರಕಟಣೆ (ಇ-ಪ್ರೊಕ್ಕೂರ್ಮೆಂಟ್ ವಿಧಾನದಲ್ಲಿ ಮಾತ್ರ) ಮಮಿಸುಕಂ ಯು ಈ ಕೆಳಗಿನ ಸಾಮಾಗಿಯ ತಯಾರಿಕೆ ವಾಗೂ ಸರಬರಾಜಿಗಾಗಿ ಅಲಾವಧಿ ಬೆಂಡರನ್ನು ಅಪ್ರಾಮಿತ್ರವ

ಚಂಡರು ಸಂಚ್	ಖರೀದಿಸಲು ಉದ್ದೇಹಿಸಿರುವ ಸಾಮಾಕ್ರಿಯ ವಿವರ	ಪ್ರಮಾಣ (ಸಂಖ್ಯೆಗಳಲ್ಲಿ)
MESCOM/2019-20/IND631	ಮಂಗಳೂರು ವಿಧಾಗಕ್ಕೆ 8ಮೀ ಆರ್.೩೩ ಕಂಬಗಳು	600
MESCOM/2019-20/IND632	ಮಂಗಳೂರು ವಿಭಾಗಕ್ಕೆ 9ಮೀ ಆರ್.೩೩ ಕಂಬಗಳು	1500
MESCOM/2019-20/IND633	ಮಂಗಳೂರು ವಿಧಾಗಕ್ಕೆ 8ಮೀ ಪಿ.ಎಸ್.ಸಿ ಕಂಬಗಳು	2500
MESCOM/2019-20/IND634	montanti aquint 9201 a.a.inf.k touristi	1200
MESCOM/2019-20/IND635	ಕಾವೂರು ವಿಭಾಗಕ್ಕೆ ನಿರ್ಮೀ ಆರ್.ಸಿ.ಸಿ ಕಂಬಗನು	1000
MESCOM/2019-20/IND636	ಕಾವೂರು ವಿಭಾಗಕ್ಕೆ 9ಮೀ ಆರ್.ಸಿ.ಸಿ ಕಂಬಗಳು	1600
MESCOM/2019-20/IND637	ಕಾವೂರು ವಿಧಾಗಕ್ಕೆ ನಿರ್ಮಿ ಪಿ.ಎಸ್.ಸಿ ಕಂಬಗಳು	6500
MESCOM/2019-20/IND638	ಕಾವೂರು ವಿಧಾಗಕ್ಕೆ 9ಮೀ ಪಿ.ಎಸ್.ಸಿ ಕಂಬಗಳು	2400
MESCOM/2019-20/IND639	ಮತ್ತೂರು ವಿಭಾಗಕ್ಕೆ ಕಮೀ ಆರ್.೩.೩ ಕಂಬಗಳು	2800
MESCOM/2019-20/IND640	ಮತ್ತೂರು ವಿಧಾಗಕ್ಕೆ 9ಮೀ ಆರ್.೩೩ ಕಂಬಗಳು	1300
MESCOM/2019-20/IND641	ಮತ್ತೂರು ವಿಧಾಗಕ್ಕೆ 8ಮೀ ಪಿಎಸ್.ಸಿ ಕಂಬಗಳು	11000
MESCOM/2019-20/IND642	ಮತ್ತೂರು ವಿಭಾಗಕ್ಕೆ 9ಮೀ ಪಿ.ಎಸ್.ಸಿ ಕಂಬಗಳು	2100
MESCOM/2019-20/IND643	ಬಂಟ್ಗಳ ವಿಭಾಗಕ್ಕೆ ಕರ್ಮೀ ಆರ್.ಸಿ.ಸಿ ಕಂಬಗಳು	2000
MESCOM/2019-20/IND644	word would have equal sounds	2000
MESCOM/2019-20/IND645	ಬಂಟ್ಗಳ ವಿಭಾಗಕ್ಕೆ ನಿರ್ಮಿ ಹಿಎಸ್.ಸಿ ಕೆಂಬಗಳು	18000
MESCOM/2019-20/IND646	ಬಂಚ್ರಾರ ವಿಭಾಗಕ್ಕೆ 9ಮೀ ಎ.ಎಸ್.ಸಿ ಕಂಬಗಳು	3000
MESCOM/2019-20/IND647	ETODOL DERMÉ BOUR METALA BOUND	1600
MESCOM/2019-20/IND648	ಉರುಪಿ ವಿಭಾಗಕ್ಕೆ 9ಮೀ ಆರ್.ಸಿ.ಸಿ ಕೆಂಬಗಳು	300
MESCOM/2019-20/IND649	ಕಣದಾವಿ ವಿಭಾಗಕ್ಕೆ ತಿರ್ಮಿ ಪಿಎಸ್.ಸಿ ಕಂಬಗಳು	6000
MESCOM/2019-20/IND650	ಉರುಪಿ ವಿಜಾಗಕ್ಕೆ 9ಮೀ ಪಿ.ಎಸ್.ಸಿ ಕಂಬಗಳು	1700
MESCOM/2019-20/IND651	ชอดเอเซต อนุมท์รู้ รอบ ๒๕ ม.ม. รับบที่เป	700
MESCOM/2019-20/IND652	ಕುಂದಾಮರ ವಿಧಾಗಕ್ಕೆ 9ಮೀ ಆರ್.ಸಿ.ಸಿ ಕಂಬಗಳು	200
MESCOM/2019-20/IND653	ಕುಂದಾಮರ ವಿಧಾಗಕ್ಕೆ ಕಮೀ ಪಿ.ಎಸ್.ಸಿ ಕಂಬಗಳು	5000
MESCOM/2019-20/IND654	ಕುಂದಾಮರ ವಿಧಾಗಕ್ಕೆ 9ಮೀ ಪಿ.ಎಸ್.ಸಿ ಕಂಬಗಳು	500

ಆಸಕ್ತ ಅರ್ಜ ವರ್ಷ್ಯವಾರರು ದೀರ್ವಂಕ 07.02.2020 ಅಥವಾ ನಂತರ ವೆಚ್ ಸೈಟ್ www.eproc.karnataka.gov.in ಗೆ ರ್ಲಾಜ್ ಮಾಡುವಾದು.

ಸಹಿ/- ಅರ್ಧಿಕ್ಷಕ ಇಂಜಿನಿಯರ್(ವಿ)(ಖರೀದಿ) ಮಮಿಸೂರನ್ನಿ ಮಂಗಳೂರು

ನಗರಸಭೆ ಕಾರ್ಯಾಲಯ

CITY MUNICIPAL COUNCIL, GANGAVATI ಗಂಗಾವತಿ-58227 ರಾಜ್ಯ: ಕರ್ನಾಟಕ ವೆಚ್ ಸ್ಟೆಟ್:www.gangavathicity.gov.in

ಮೇಲ್ ಐಡಿ:itstaff_ulb_gangavati@yahoo.com ಸಂಖ್ಯೆನಸಗಂ/ತಾಂಡಾ/ಎಸ್.ಎಫ್.ಸಿ./ವಿ.ಅ/2019-20 DESCRIBER 102, 2020

ಇ-ಪ್ರೋಕ್ತೂರ್ಮೆಂಟ್ ಅಲಾವಧಿ ಟೆಂಡರ್ ಪ್ರಕಟಣೆ (ಸ್ಯಾಂಡರ್ಡ ಬೆಂಡರ ಹ್ಯೊಕ್ಯೂರ್ಮೆಂಟ್ ಕೆ.ಡಬ್ಲ್ಯ-1 ನಿಬಂಧನೆಗಳಿಗೆ ಒಳಪಟ್ಟು ಚೆಂಡರ್ ಅಪ್ಪಾನಿಸಲಾಗಿದೆ)

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಮತ್ತು ಪಾರದರ್ಶಕತೆ ಅಧಿನಿಯಮು 2000ರ ಪ್ರಕಾರ 2019–20ನೇ ಸಾಲಿನ ಎಸ್.ಎಫ್.ಸಿ ವಿಷೇಶ ಅನುರಾನ ಯೋಜನೆಯಡಿ ಮಂಜೂರಾರ ಕಾಮಾಗಾರಿಗೆ ಇ-ಪ್ರೊಕ್ಕೂರ್ಮೆಂಟ್ ಏಕ-ಲಕೋಟೆ ಪದ್ಧತಿಯಡಿ ಈ ಕೆಳಗೆ ನಮೂದಿಸಿದ ಕಾಮಾಗಾರಿಗೆ ಇ-ಪೊಕ್ಕೂರ್ಮೆಂಟ್ ಹೋರ್ಟಲ್ನಲ್ಲಿ ನೊಂದಾಯಿಸಲಟ್ಟ ಆರ್ಹ ಗುತ್ತಿಗೆದಾರರಿಂದ ಲೆಂಡರ್ನ್ನು ಅಹ್ವಾನಿಸಲಾಗಿದೆ. ಇ-ಪ್ರೊಕ್ಸೂರ್ಮೆಂಟ್ ದಾಖಲೆಗಳಗಾಗಿ ಇಲಾಖಾ ಜಿವ್ಸ್ಟರ್ http://eproc.karnataka.gov.ind ಮೂಲಕ ಕೆಳಗೆ ನಮೂದಿಸಿರುವ ದಿನಾಂಕದಂದು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು. ಟೆಂಡರ ಘಾರಂಗಳನ್ನು ಪಡೆಯುವುದು. ಭರ್ತಿ ಮಾಡುವುದು ಮತ್ತು ಸಲ್ಲಿಸುವುದು ವೆಜ್ ಸೈಟ್ ಮುಖಾಂತರ ಮಾತ್ರ ಈ ಕಛೇರಿಯಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಲ್ಲ.

ಖಾಲಿ ಟೆಂಡರ್ ಫಾರಂಗೆ ಇ-ಪ್ಲೊಕ್ಕೂರ್ಮೆಂಟ್ ಪ್ರಕಾರ ಅರ್ಜಿ ಸಲ್ಲಿಸುವ ಹಾಗೂ ಶೆಡ್ಕೂಲ್ ಬ ಗಳನ್ನು ವೆಬ್ಸ್ಟೆಟ್ನ್ನಲ್ಲಿ ಭರ್ತಿ ಮಾಡಿ ಸಲ್ಲಿಸುವ ಕೊನೆಯ ದಿನಾರಕ: 11.02.2020 ರ ಸಂಚೆ 5.30 ರವರೆಗೆ. ಟೆಂಡರ್ ತೆರೆಯುವ ದಿನಾರಕ: 13.02.2020 ವೆಳಗ್ಗೆ 11.00 ಗಂಟೆಗೆ. ಅರ್ಜಿ ತುಲ್ನ (ಹಿಂದಿರುಗಿಸಲಾಗುವುದಿಲ್ಲ): ಇ-ಪ್ರೋಕ್ಕೂರ್ ಮೆಂಟ್ ನಿಯಮನುಸಾರ. ಒಂದು ವೇಳೆ ಸೂಚಿಸಲಾಗಿರುವ ದಿನಾಂಕಗಳು ಸಾರ್ವಜನಿಕ ರಜಾ ದಿನಗಳನ್ನಾಗಿ ಘೋಷಿಸಲ್ಪಟ್ಟರೆ ಮುಂದಿನ ದಿನಾಂಕವನ್ನು ಪರಿಗಣಿಸಲಾಗುವುದು.

ಕಾರ್ಯಕಾಗಳ ಎಫ್ಫ್: 1, SFC SPECIAL GRANT/2019-20. 1. DMA/2019-20/RD/WORK INDENT98739. ಚೆಂಡರ್ಗಟ್ಟ ಅಂದಾಜು ದೊತ್ತ: 13,00,000/- ಮುಂಗಡ ಕೇವಣೆ ದೊತ್ತ: 32,500/- ಕೆಲಸ ಮಾಡಲು ವಿಗದಿಪಡಿಸಿದ ಅವಧಿ: 02 ತಿಂಗಳು. 2. DMA/2019-20/RD/ WORK INDENT98741. ಚಂಡರ್ ಗಟ್ಟ ಅಂದಾಮ ದೊತ್ತ: 13,00,000/ ಮುಂಗಡ ಕೇವಣಿ ಮೊತ್ತ: 32,500/- ಕೆಲಸ ಮಾಡಲು ನಿಗದಿಪಡಿಸಿದ ಅವಧಿ: 02 30π/v3.3. DMA/2019-20/RD/WORK INDENT98743. ಟೆಂಡರ್ಗಟ್ಟ ಅಂದಾಯ ದೊತ್ತ: 13,00,000/- ಮುಂಗಡ ಕೇವಣೆ ದೊತ್ತ: 32,500/- ಕೆಲಸ ಮಾಡಲು ನಿಗದಿಪಡಿಸಿದ ಅವಧಿ: 02 ತಿಂಗಳು. 1. ಟೆಂಡರ್ ದಸ್ತವೇಜುನಲ್ಲಿರುವಂತೆ ಷರತ್ರುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು

ಗುತ್ತಿಗೆದಾರರು, ತಾವು ಇತರೆ ಬೇರೆ ಇಲಾಖೆಗಳಲ್ಲಿ ಟೆಂಡರ್ನಲ್ಲಿ ಭಾಗಿಯಾಗಿರ ಮತ್ತು ನಿರ್ವಹಿಸುತ್ತಿರುವ ಮತ್ತಕ ಕಾಮಗಾರಿಗಳ ಮಾಹಿತಿ ಇ-ಪ್ರೊಕ್ಕೂರ್ ಮೆಂಚ್ ನಕ್ಕೆ ಅಮ್ನೋಡ್ ಮಾಡತಕ್ಕದ್ದು3. ಟೆಂಡರನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ನಗರಸಭೆಯು ಕಾಯ್ಕೆರಿಸಿಕೊಂಡಿದೆ. ಸಹಿ/- ಪೌರಾಯುಕ್ತರು, ಸಹಿ/- ಆಡಳತಾಧಿಕಾರಗಳು, ನಗರಸಭೆ ಗಂಗಾದತಿ

ನಗರಸಭೆ ಗಂಗಾವತಿ ಹಾಗೂ ಮಾನ್ನ ಚಲ್ಲಾಧಿಕಾರಿಗಳು ಕೊಪ್ಪಳ SDAUGF/6.0214/728/2022/2019-20

XELPMOC DESIGN AND TECH LIMITED

CIN: L72200KA2015PLC082873

Registered Office: #17, 4" Floor, Agies Building, 1" 'A' Cross, 5" Block, Koramangala, Bengaluru - 560 034, Kamataka, India. Tel. No: 080 4370 8380; E-mailt: vaishali.kondbhar@xelpmoc.in; Website: www.xelpmoc.in

(Rupees in 1000's except per share data) Standalone Consolidated **Particulars** Quarter ended Nine months ended Quarter ended Quarter ended Nine months ended Quarter ended December December December December December December 31, 2019 31, 2019 31, 2018 31, 2019 31, 2019 31, 2018 (Unaudited) (Unaudited) (Unaudited) (Unaudited) 1 Income from operations 21,316.48 48,520.07 8,925.25 21,315.48 48,520.07 8.926.25 Net profit for the period (before tax, Exceptional and/or (2.577.72)(27,247.54) (13,976.82) (2,650.92) (27,568.29) (14,041.34) Extraordinary items) Net profit for the period before tax (after Exceptional (2,577.72) (27,247.54) (13,976.82) (2,650.92) (27,568.29) (14,041.34) and/or Extraordinary items) Net profit for the period after tax (after Exceptional (1.503.56) (26,069.80) (13,604.71) (1,576,76) (26,390.55) (13,669.23) and/or Extraordinary items) Total Comprehensive Income for the period [Comprising (1.585.12) (19,223.77) (13,338,61) (1,658.32) (19,544,52) (13,403,13) Profit for the period (after tax) and Other Comprehensive 1,37,052.98 1,37,052.98 1,02,038.56 1,37,052.98 1,37,052.98 1,02,038.56 Equity share capital Reserves excluding revaluation reserves as per the balance sheet of the previous year Earnings per share of (Rs. 10 each) (Not annualised) a) Basic (Rs.) $\{1.90\}$ (1.34)(0.12)(1.34)b) Diluted (Rs.) (1.90)(1.34)(1.34)

STATEMENT OF FINANCIAL RESULTS FOR THE QUARTER AND NINE MONTHS ENDED DECEMBER 31, 2019

The above is an extract of the detailed format of unaudited quarterly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Quarterly Financial Results are available on the websites of the Stock Exchange(s) www.bseindia.com and www.nseindia.com and on the website of the Company www.xelpmoc.in under Investor Relations Section.

The statement of unaudited financial results for the quarter and nine months ended December 31, 2019 have been reviewed by the Audit Committee and approved by the Board of Directors at their respective meetings held on February 105, 2020 in terms of Regulation 33 of the SEBI (Listing Obligations and Disclosure Requirements) Regulations, 2015.

> For and on behalf of the Board of Directors of Xelpmoc Design and Tech Limited

Sandipan Chattopadhyay Managing Director and Chief Executive Officer DIN: 00794717

Place: Mumbai Date: February 05, 2020